

TD Power Systems Limited
(CIN -L31103KA1999PLC025071)

REGISTERED OFFICE & FACTORY:
27, 28 and 29, KIADB Industrial Area
Dabaspet, Nelamangala Taluk
Bengaluru Rural District
Bengaluru – 562 111 India

Tel +91 80 229 95700 / 6633 7700
Fax +91 80 7734439 / 2299 5718
Mail tdps@tdps.co.in

www.tdps.co.in

Date: November 10, 2023

The Corporate Service
Department
BSE Limited
P J Towers, Dalal Street
Mumbai – 400 001

The Listing Department
The National Stock Exchange of India Ltd.
Exchange Plaza, Bandra- Kurla Complex
Bandra (East)
Mumbai 400 051

Sirs,

Sub: Copy of Advertisement Published in Newspapers – Financial Results for the period ended September 30, 2023

With respect to the above subject, please find enclosed copies of newspapers advertisement regarding financial Results for the period ended September 30, 2023 published in following newspapers;

- a) Business Standard (English -All India Edition)
- b) Eesanje (Bangalore Edition)

Kindly take the above on record.

Yours faithfully,
For TD Power Systems Limited

Bharat Rajwani
Company Secretary

Setback for Apple as EU court adviser backs \$14-b tax order

BITE THAT HURTS. Says EU's General Court was wrong in upholding Apple's challenge

Reuters
Luxembourg



IN A FIX. While Apple and Ireland had appealed against the tax order, Apple nevertheless handed over the full amount which Ireland has been holding in an escrow account. REUTERS

An EU tribunal made legal errors when it ruled in favour of Apple over a €13-billion (\$14 billion) tax order and should review the case again, an adviser to Europe's top court said on Thursday, in a potential setback for the iPhone maker.

The tax case against Apple was part of EU antitrust chief Margrethe Vestager's crack-down against deals between multinationals and EU countries that regulators saw as unfair state aid.

The European Commission in its 2016 decision said Apple benefited from two Irish tax rulings for more than two decades that artificially reduced its tax burden to as low as 0.005 per cent in 2014.

The European Union's General Court in 2020 upheld Apple's challenge, saying that regulators had not met the legal standard to show Apple had enjoyed an unfair advantage.

But advocate General Giovanni Pitruzzella at the EU Court of Justice (CJEU) disagreed, saying CJEU judges

should set aside the General Court ruling and refer the case back to the lower tribunal.

NON-BINDING OPINION
"The judgment of the General Court on 'tax rulings' adopted by Ireland in relation to Apple should be set aside," he said in a non-binding opinion.

He said the General Court committed a series of errors in law and had also failed "to assess correctly the substance and consequences of certain methodological errors that, according to the Commission decision, vitiated the tax rulings".

"It is therefore necessary for the General Court to carry

out a new assessment," Pitruzzella said. The CJEU, which will rule in the coming months, follows around four in five such recommendations.

Ireland reiterated that it had not provided any state aid to Apple.

"It is important to bear in mind that this opinion does not form part of the Court of Justice of the European Union judgment but is considered by the Court when arriving at its final ruling," Michael McGrath said in a statement. "It has always been, and remains, Ireland's position that the correct amount of Irish tax was paid and that Ireland provided no

state aid to Apple." While Apple and Dublin appealed against the tax order, Apple nevertheless had to hand over the full amount, which Ireland has been holding in an escrow account.

The Irish government has long said that even if it loses the its appeal and gets to keep the money, other EU member states will make claims that they are owed some of the back taxes.

"We thank the court for its time and ongoing consideration in this case. The General Court's ruling was very clear that Apple received no selective advantage and no state aid, and we believe that should be upheld," an Apple spokesperson said.

Vestager has had a mixed record defending her tax cases in court. Her biggest legal victory to date came in September when the General Court upheld her decision against a 700-million-euro Belgian tax scheme for 55 multinationals. Her tax crackdown has forced EU countries to scrap such sweetheart deals.

The Apple case is C-465/20 P Commission v Ireland and Others.

JPMorgan advising Vedanta Group on business overhaul

Bloomberg

Vedanta Group is working with JPMorgan Chase to advise on an overhaul of the Indian conglomerate announced in September, according to people

familiar with the matter, who requested anonymity discussing private matters.

The development suggests billionaire Anil Agarwal's energy-to-metals group is progressing on its plans to simplify the complex financial struc-

ture. The group is also seeking funding to repay around \$3 billion of dollar bonds due over the next two years. Vedanta is in advanced talks to raise a \$1.25 billion private loan to help meet its refinancing needs, "A demerger of this size and

scale needs to go through multiple processes including stock exchange notifications," a Vedanta spokesperson said. "We are in the process of appointing advisors, which will be finalized in due course, after initial regulatory approvals."

SoftBank hit by \$6.2-b quarterly loss as WeWork, other tech investments go sour

Press Trust of India
Tokyo



LESSONS LEARNT. SoftBank said WeWork's troubles were 'regrettable' and that it would study what went wrong and try to do better with its future investments. BLOOMBERG

Japanese technology company SoftBank Group racked up a huge loss in the July-September quarter as its technology investments, most notably office-sharing company WeWork, went sour.

Tokyo-based SoftBank loss totalled ¥931 billion (\$6.2-billion) in the last quarter, a reversal from the ¥3 trillion profit it posted in the same period a year earlier.

TROUBLES AT WEWORK
SoftBank has a sprawling investment portfolio and tends to have erratic financial results that fluctuate with market trends.

That has been highlighted by the troubles at WeWork, which filed for Chapter 11 bankruptcy protection this week amid turmoil in the US commercial real estate mar-

ket after the pandemic sent vacancies soaring in major cities like New York and San Francisco.

SoftBank holds a nearly 80 per cent stake in WeWork.

SoftBank's Chief Financial Officer, Yoshimitsu Goto, sought to allay investor's worries, stressing in an on-line news conference that the company was still going strong overall, making cau-

tious investment decisions and plans to keep growing.

He said WeWork's troubles were "regrettable." SoftBank will study what went wrong and try to do better with its future Vision Fund investments, Goto said.

SoftBank's financial damage related to WeWork in the July-September quarter totalled ¥234 billion (\$1.5

billion), according to the company,

HOPEFUL POINTER

Goto pointed towards a hopeful development — the recent IPO on Nasdaq of British semiconductor and software design company Arm — which SoftBank acquired in 2016.

The listing did not directly affect SoftBank's earnings results, but a gain of \$47 billion was recorded as a capital surplus.

SoftBank's quarterly sales were little changed, edging up to ¥1.67 trillion (\$11 billion) from ¥1.61 trillion. The company does not give full year forecasts.

SoftBank used to own significant stakes in Amazon, Facebook and Alphabet but sold them a couple of years ago. SoftBank has also sold its stake in Uber to ride out hard times, and dramatically reduced its stake in Alibaba, the Chinese e-commerce and technology company.

Keppel Land Bangalore Tower Private Limited
CIN: U45309KA2021PTC152825
Reg. Office: 2nd Floor, The Cube-Karle Town Centre, 100 Ft, Nada Prabhu Kempe Gowda Main Road, Next to Nagavara Lake, Bengaluru - 560045, Karnataka
Tel: +91 80 6949 5555, Email: chandrashekar.s@keppelland.com

[Regulation 52(8), read with regulation 52(4) of the Listing Regulations]
EXTRACT OF STANDALONE AUDITED FINANCIAL RESULTS FOR THE YEAR ENDED 30TH SEPTEMBER 2023

Sl. No.	Particulars	Rs. In Thousands			
		Quarter ended		Half year ended	
		30/09/2023	30/09/2022	30/09/2023	31/03/2023
1	Total Income from Operations	1,98,588	-	3,58,680	4,60,720
2	Net Profit/ (Loss) for the period (before Tax, Exceptional and/ or Extraordinary items)	(11,100)	(11,276)	(17,573)	(3,15,804)
3	Net Profit/ (Loss) for the period before tax (after Exceptional and/ or Extraordinary items)	(11,100)	(11,276)	(17,573)	(3,15,804)
4	Net Profit/ (Loss) for the period after tax (after Exceptional and/ or Extraordinary items)	(12,032)	(6,591)	(18,078)	(36,025)
5	Total Comprehensive Income for the period (Comprising Profit/ (Loss) for the period (after tax) and Other Comprehensive Income (after tax))	(12,032)	(6,591)	(18,078)	(36,025)
6	Paid up Equity Share Capital	97,399	97,399	97,399	97,399
7	Reserves (excluding Revaluation Reserve)	23,39,894	21,28,383	23,39,894	21,28,383
8	Securities Premium Account	-	-	-	-
9	Net worth	24,37,293	22,25,782	24,37,293	22,25,782
10	Paid up Debt Capital/ Outstanding Debt	1.00	1.00	1.00	1.00
11	Outstanding Redeemable Preference Shares	-	-	-	-
12	Debt Equity Ratio	1.13	1.21	1.13	1.55
13	Earnings Per Share (of Rs. 10/- each) (for continuing and discontinued operations)-				
1. Basic:	(1)	(1)	(1)	(8)	(32)
2. Diluted:	(1)	(1)	(1)	(8)	(32)
14	Capital Redemption Reserve	11,35,276	11,17,148	11,35,276	11,17,148
15	Debenture Redemption Reserve	-	-	-	-
16	Debt Service Coverage Ratio	(0.11)	0.01	(0.11)	(1.38)
17	Interest Service Coverage Ratio	(0.11)	0.01	(0.11)	(1.38)

Note:
1) The above is an extract of the detailed format of quarterly/ annual financial results filed with the Stock Exchange(s) under regulation 52 of the Listing Regulations. The full format of the quarterly/ annual financial results is available on the websites of the Stock Exchange www.bseindia.com and also in the company website https://keppelland.com/in/btpl/investor-relations.
2) For the other line items referred in regulation 52(4) of the Listing Regulations, pertinent disclosures have been made to the Stock Exchange and can be accessed on the URL www.bseindia.com
3) Bangalore Tower Private Limited ('the Company' or 'BTPL') had issued 20,000 redeemable, rated, listed, unsecured non-convertible debentures ('NCD') of Rs. 1,00,000 each on March 14, 2023, which were listed on BSE Limited ('BSE') on March 15, 2023.
4) The above financial results of the Company for the quarter and period ended September 30, 2023 have been reviewed and taken on record at the meeting of the Board of Directors of the Company held on November 08, 2023. The statutory auditors of the Company have carried out limited review of the above unaudited financial results of the Company for the quarter and period ended September 30, 2023.
5) NCD's issued are unsecured and there is no requirement regarding maintenance of security/ asset cover as at September 30, 2023.
6) Segment information
As the Company's business activity primarily falls within a single business and geographical segment, there are no additional disclosures to be provided under Indian Accounting Standard 108 'Operating Segment'.
7) Formulas used for computations of ratios:
(a) Debt represents borrowings outstanding as at reporting date including current maturities of long term debt.
(b) Net worth: Equity share capital + Reserves (i.e. other equity excluding Revaluation Reserve)
(c) Debt Equity ratio: Debt/ Equity. Debt represents borrowings outstanding as at reporting date including current maturities of long term debt. Equity represents paid-up equity share capital and reserves (i.e. other equity excluding Revaluation Reserve)
(d) Debt service coverage ratio: Earnings before interest and tax (EBIT) (Interest charged + interest capitalised + Principal repayments during the year/ period) excluding loss on redemption of OGD's.
(e) Interest service coverage ratio: EBIT/ (Interest charged + interest capitalised) excluding loss on redemption of OGD's.
(f) Current ratio: Current Assets/ Current Liabilities
(g) Long term debt to working capital: Non Current Borrowings (Including Current Maturities of Long Term Debt)/ Current Assets Less Current Liabilities (Excluding Current Maturities of Non Current Borrowings)
(h) Bad debts to accounts receivable ratio: Bad Debts/ Average Trade Receivables
(i) Current liability ratio: Current Liabilities/ Total Liabilities
(j) Total debts to total assets: Total Debt/ Total Assets
(k) Inventory turnover ratio: Revenue from operations/ Average Inventory
(l) Debtors turnover ratio: Revenue from operations/ Average Trade Receivables
(m) Operating margin (%): (EBITDA-Other income)/ Revenue from operations
(n) Net profit margin (%): Earnings after tax but before interest, Depreciation & amortisation/ Revenue from operations
8) The figures for the corresponding quarter and six months ended September 30, 2022, have been approved by the Company's Board of Directors, but have not been subjected to audit/review.
9) The Company has incurred net loss in the current quarter and immediately preceding previous year and the Company's current liabilities exceeded its current assets as at September 30, 2023. The Company based on the support letter obtained from the shareholder and its internal assessment is confident of its ability to meet the funds requirement in case of any shortfall in liquidity during the period of 12 months from the financial results date and to continue its business as a going concern and accordingly the financial results of the Company have been prepared on that basis.
10) Figures pertaining to previous period/ year have been regrouped or reclassified, wherever necessary, to conform to the classification adopted in the current year.

For and behalf of Bangalore Tower Private Limited
Sd/- Ho Kiam Kheong
Director
DIN: 08661185

Place: Bengaluru, India
Date: November 08, 2023

ITI LIMITED
CIN No: L32202KA1950G0100640
Registered & Corporate Office, ITI Bhavan, Doornanagar, Bengaluru-560016, Website: www.itiindia.in
Email: cosacy_crp@itiindia.co.in; Tel: +91 (80) 2561 7486; Fax: +91 (80) 2561 7525

Statement of Consolidated Unaudited Financial Results for the Quarter and Half Year Ended 30th September 2023

Sl. No.	Particulars	₹ In Lakhs except per share data					
		Quarter Ended		Half Year Ended		Year Ended	
		30-09-2023	30-06-2023	30-09-2022	30-09-2022	31-03-2023	31-03-2023
1	Total Income from Operations	25,608	17,004	20,801	42,611	39,827	144,799
2	Net Profit/ (Loss) for the period (before Tax, Exceptional and Extraordinary items)	(12,580)	(10,260)	(10,034)	(22,840)	(19,980)	(36,010)
3	Net Profit/ (Loss) for the period before tax (after Exceptional and Extraordinary items)	(12,801)	(10,281)	(10,054)	(22,882)	(20,025)	(36,010)
4	Net Profit/ (Loss) for the period after tax (after Exceptional and Extraordinary items)	(12,801)	(10,281)	(10,054)	(22,882)	(20,025)	(36,010)
5	Other comprehensive Income/(Loss) for the period	(1,520)	(1,520)	(372)	(3,040)	(743)	(6,079)
6	Total Comprehensive Income for the period (Comprising Profit/ (Loss) for the period (after tax) and Other Comprehensive Income (after tax))	(14,121)	(11,801)	(10,426)	(25,922)	(20,768)	(42,089)
7	Paid up Equity Share Capital	96,089	96,089	94,958	96,089	94,958	94,958
8	Other Equity (excluding Revaluation Reserve) as shown in Audited balance sheet of previous year	165,246	165,246	147,470	115,437	154,323	142,476
9	Earnings Per Share (of ₹10/- each) (for continuing and discontinued operations)						
1. Basic: (In ₹)	(1.31)	(1.08)	(1.07)	(2.39)	(2.13)	(3.81)	167,445
2. Diluted: (In ₹)	(1.31)	(1.08)	(1.07)	(2.39)	(2.13)	(3.81)	

Note:
a) The above financial results were reviewed by the Audit Committee on 08.11.2023 and upon its recommendations were approved by the Board of Directors at their meeting held on 08.11.2023.
b) Key Standalone Financial Information:

Particulars	Quarter Ended		Half Year Ended		Year Ended	
	30-09-2023	30-06-2023	30-09-2022	30-09-2022	31-03-2023	31-03-2023
	Unaudited	Unaudited	Unaudited	Unaudited	Audited	Audited
Total Income from Operations	24,647	15,704	19,755	40,351	36,383	139,545
Profit before tax	(12,580)	(10,260)	(10,034)	(22,840)	(19,980)	(36,010)
Profit after tax	(12,580)	(10,260)	(10,034)	(22,840)	(19,980)	(36,010)
Other comprehensive Income/(Loss) for the period	(1,520)	(1,520)	(372)	(3,040)	(743)	(6,079)
Total Comprehensive Income for the period (Comprising Profit/ (Loss) for the period (after tax) and Other Comprehensive Income (after tax))	(14,121)	(11,801)	(10,426)	(25,922)	(20,768)	(42,089)

c) The above is an extract of the detailed format of Financial Results for quarter and half year ended 30th September 2023 filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Financial Results for the quarter and half year ended 30th September 2023 are available on the BSE Limited website at www.bseindia.com and National Stock Exchange of India Limited website at www.nseindia.com and on the Company's website at www.itiindia.in.

By Order of the Board
For ITI Limited

Place: Bengaluru
Date: 09.11.2023

RAJEEV SRIVASTAVA
Director Finance & Chief Financial Officer

tdps creates value

TD Power Systems Limited
(CIN - L31103KA1999PLC02507)
REGISTERED OFFICE & FACTORY:
27, 28 and 29, KIADB Industrial Area, Dabaspeta, Nelamangala Taluk Bengaluru Rural District, Bengaluru - 562111 India
Tel: +91 80 229 95700 / 6633 7700
Fax: +91 80 77 34439 / 2299 5718
Mail: tdps@tdps.co.in

EXTRACT OF CONSOLIDATED UNAUDITED FINANCIAL RESULTS FOR THE QUARTER AND SIX MONTHS PERIOD ENDED 30TH SEPTEMBER 2023

Particulars	(Rupees In Lakhs)			
	3 Months Ended	Half Year Ended	Previous Year Ended	Corresponding 3 Months ended in the previous year
	30.09.2023	30.09.2023	31.03.2023	30.09.2022
	(UNAUDITED)	(UNAUDITED)	(UNAUDITED)	(UNAUDITED)
Total Income from Operations (net)	27,373.02	49,402.27	87,229.70	21,263.20
Net Profit for the period (before Tax, Exceptional and / or Extraordinary items #)	4,461.43	8,172.54	12,820.23	2,672.64
Net Profit for the period before Tax (after Exceptional and / or Extraordinary items #)	4,461.43	8,172.54	12,954.64	2,672.64
Net Profit for the period after Tax (after Exceptional and / or Extraordinary items #)	3,277.26	5,942.64	9,681.23	1,990.29
Total Comprehensive Income for the period (Comprising Profit for the period (after tax) And other Comprehensive Income (after tax))	3,228.51	5,836.77	9,453.81	1,811.27
Equity Share Capital	3,123.40	3,123.40	3,120.85	3,120.85
Reserves (excluding Revaluation Reserve) as shown in the Audited Balance Sheet of the Previous Year	-	-	57,331.12	-
Earnings Per Share (of Rs. 2/- each) (Refer Note No.9 of the results published)				
a) Basic	2.10	3.81	6.23	1.28
b) Diluted	2.09	3.80	6.22	1.28

Notes:
1. Standalone details
Net Sales / Income from Operations: 25,539.88; 48,568.11; 82,148.42; 20,187.41
Profit Before Tax: 4,179.44; 8,127.09; 11,941.55; 2,664.93
Profit After Tax: 3,110.28; 6,063.34; 8,845.83; 2,001.36
Total Comprehensive Income for the period (Comprising Profit / (Loss) for the period (After tax) and other Comprehensive Income (after tax)): 3,091.41; 5,997.22; 8,841.80; 1,941.06

2. The above is an extract of the detailed format of Financial Results for quarter ended September 30, 2023 filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full Financial Results for period ended September 30, 2023 are available on the Stock Exchange websites www.bseindia.com, www.nseindia.com & on the company's website www.tdps.co.in.
3. The results have been prepared in accordance with the Ind AS notified under the Companies (Indian Accounting Standard) Rules, 2015. The above financial results have been recommended by the Audit committee and approved by the Board of Directors at their respective meetings held on 8th November 2023.
4. # Exceptional and/or Extraordinary Items adjusted in the Statement of Profit and Loss in accordance with Ind AS Rules.

On behalf of the Board
For TD Power Systems Limited
Nikhil Kumar
Managing Director

Place: Frankfurt
Date: 8th November 2023

Date: July 13, 2023

The Corporate Service
Department
BSE Limited
P J Towers, Dalal Street
Mumbai – 400 001

The Listing Department
The National Stock Exchange of India Ltd.
Exchange Plaza, Bandra- Kurla Complex
Bandra (East)
Mumbai 400 051

TD Power Systems Limited
(CIN -L31103KA1999PLC025071)

REGISTERED OFFICE & FACTORY:
27, 28 and 29, KIADB Industrial Area
Dabaspet, Nelamangala Taluk
Bengaluru Rural District
Bengaluru – 562 111 India

Tel +91 80 229 95700 / 6633 7700
Fax +91 80 7734439 / 2299 5718
Mail tdps@tdps.co.in

www.tdps.co.in

Dear Sir/Mam,

Sub: Newspaper Advertisement relating to ensuing Annual General Meeting of the Company

Please find enclosed copies of the newspaper advertisements published in compliance with Para 3A (IV) of Ministry of Corporate Affairs General Circular No. 20/2020 dated 5th May, 2020 and General Circular No. 10/2022 dated December 28, 2022. The advertisements published in the following newspapers:

- a) Business Line (English – All India Edition)
- b) Eesanje (Bangalore Edition)

This is for your information and records.

Yours faithfully,

For TD Power Systems Limited

Bharat Rajwani
Company Secretary

Relief for multi-city offices: GST Council suggests mechanism for taxability of 'cross-charges'

Shihar Shaha
New Delhi

Corporates with multi-city offices can breathe easy as the GST Council has recommended a mechanism for taxability of 'cross-charges'. It has approved the way for input services on the issue of "jurisdiction distributor" (ISD).

Cross-charges mainly involve remuneration paid to chief executive officer, chief financial officer, chief operations officer, etc. It is also approved the way for input services on the issue of "jurisdiction distributor" (ISD).

These officials function from company headquarters, but provide services to offices in other places. The issue was over calculating tax according to place of supply. GST Law considers the head

THE CONTENTIOUS ISSUE

- Cross-charges mainly involve remuneration paid to CEO, CFO, CXO, besides other top management officials
- These officials function from company headquarters, and provide services to offices set up in other places.
- The tax was over calculating tax according to place of supply
- The clarification will be applicable on services where input tax credit is available

office located in one State and a branch office located in another as distinct entities. On Tuesday, the GST Council recommended clarifying the taxability of the internally generated services provided by one district entity to another.

INPUT TAX CREDIT
A senior government official told *Businessline*, "The clarification will be applicable on services where input tax credit (ITC) is available." Normally, companies have surplus credit. Now tax officials will accept the value mentioned in the invoice issued for services provided by the head office to a branch office and vice versa, and, accordingly, tax due will be set off with ITC. "This means there will be no cash outflow for tax payment."

"Even if the value mentioned in the invoice is nil, it will be official. Further, he stressed that this circular will not be applicable where credit is not available. The council also recommended clarifying through a circular that the ITC mechanism is not mandatory for distribution of ITC of common input services procured from third parties to distinct persons, as per the provisions of GST Law. It also said that an amendment may be made in circular to make the ISD mechanism mandatory prospectively for distribution of input tax credit of such common input services procured from third parties. Prateek Bansal, tax partner with White & Besset (Advocates & Solicitors), says the GST Council's clarification on making the ISD mechanism non-mandatory for previous periods regularly) endorses the cross-charge of common external expenses by one unit of a company to another, so as to allocate the ITC to the respective States. Though "this will resolve tax disputes arising on account of equality of cross-charge vs ISD mechanism, it is needless to mention that appropriate documentation such as agreement between two units, issuance of periodic invoices, etc, would need to be produced before the authorities for the validation of such cross-charge," he said.

Press Trust of India
New Delhi
"The government on Wednesday imposed import restrictions on certain gold jewellery and articles, a move which would help cut import of non-essential items. Now an importer would need a permission of licence from the government for importing these gold products. However, the Directorate General of Foreign Trade (DGFT) said that the restrictions will not be there for imports under the India-UAE free trade agreement. In a notification, the DGFT said that the import policy of these products "has been amended from free to restricted with immediate effect."

Govt imposes import curbs on certain gold jewellery, articles

Director (Marketing & Sales), Maruti Suzuki India, "Maruti Suzuki has no vehicle with engine size of above 15 litre except the Invicto (which was recently launched). But, Invicto has only Hybrid version so the top cess should not be applicable to it. However, we have to see the detailed notification before we confirm the above."

He said from the various

'Significant progress' in FTA talks with UK

Our Bureau
New Delhi

Commerce & Industry Minister Piyush Goyal and US Secretary of State for Trade Kemi Badenoch achieved "considerable progress" during their frank discussions on various proposed India-UK Free-Trade Agreement (FTA), according

to an official statement. "The meeting between Minister Goyal and Secretary Badenoch was marked by a shared understanding and commitment to advancing mutual interests. The ministers identified and focused on low-hanging fruits, which included the closure of several chapters in the negotiations," the statement issued by the Commerce & Industry Ministry noted

PVR Inox hails clarification over GST rate on food, beverages

Our Bureau
New Delhi

Leading multiplex chain PVR Inox, on Wednesday, said that GST Council's recent clarification on the tax rate on food and beverage sold in cinemas brings in tax certainty and will enable the industry to avoid GST-related litigations.

"PVR Inox and the entire cinema exhibition industry welcomes the clarification issued by the GST Council that food and beverages sold at the cinemas will get covered under the definition of "restaurant service" and would be subject to GST at 5 per cent (without availing of input tax credit)," it said in a BSE filing.

The company said that this clarification will help resolve the industry-wide concerns for the sector, which includes more than 9,000 cinema screens across the country.

Karan Tiwari, Senior Vice-President, Eara Capital, said, "In the last two years, various State governments and local bodies were looking to apply different GST rates on different food items sold in cinema halls. This move will eliminate disputes and provide clarity by ensuring that all food products are subject to a per cent GST rate," he said.



TD POWER SYSTEMS LIMITED

CIN L1118KA10009C000571

Registered Office: No. 27, 28 & 29, KACEB Industrial Area, Chokkai, Nainitalgala Taluk, Bangalore Rural District, Bangalore - 562 111
Tel. No. + 91 80 2296700, Fax + 91 80 2296710 Email: tdps@tdps.co.in Website: www.tdps.co.in

NOTICE TO THE SHAREHOLDERS

NOTICE is hereby given that the 24th Annual General Meeting (AGM) of the Members of TD Power Systems Limited (the company) will be held on Wednesday, August 06, 2023 at 2:00 PM through Video Conferencing (Videocon Audio-Visual Meeting) (VCM) in compliance with General Circular No.10/22 issued by the Ministry of Corporate Affairs (MCA) dated December 28, 2022 and SEBI Circular SEBI/CFDP/PO/DP/CFDP/2022/4 dated January 05, 2023. Hereinafter collectively referred to as the "Circulars" and all other applicable laws, to transact the business set out in the Notice of the AGM.

Accordingly, in compliance with above circulars and relevant provisions of the Companies Act, 2013 and SEBI (Listing Obligations and Disclosure Requirements) Regulations, 2015 the Members of the Company can join and participate at the AGM through VCM.

The Notice of the AGM of the Company along with the Annual Report for the financial year 2022-23, containing inter alia Directors Report & Audited Statement of Profit and Loss, Balance Sheet and Auditors Report, will be sent through electronic means to those shareholders, whose e-mail addresses are registered with the Company/Depository participants as on July 31, 2023. The Notice of the AGM along with the Annual Report 2022-23 will be made available on the Company's website www.tdps.co.in and on the website of stock exchanges i.e. BSE Limited at www.bseindia.com and National Stock Exchange of India Limited at www.nseindia.com

Shareholders who are holding shares in physical form or have not registered their e-mail addresses with the Company can join and join the AGM. The detailed procedure for attending the AGM and voting through remote voting and e-voting of the AGM is provided in the Notice of the AGM.

The shareholders may update their details with the company following procedure as below:

I. REGISTRATION OF EMAIL ID AND BANK DETAILS FOR SHAREHOLDERS HOLDING PHYSICAL SHARES

The members of the Company holding Equity Shares of the Company in Physical Form and who have not registered their e-mail addresses or bank details, may give their e-mail registration with Link: www.tdps.co.in or by clicking the link: tdps@tdps.co.in or tdps@tdps.co.in in their web site www.tdps.co.in at the Investor Service tab by tabbing the E-mail/Bank Registration heading and follow the registration process as guided herein.

For Email Registration	The members are requested to provide details such as Name, Folio Number, Certificate number, PAN, middle name and e-mail id and also upload the image of share certificate or PAN / PEGF form, upto 1 MB.
For Bank Details Registration	The members are requested to provide details such as Name, Folio Number, Certificate number, PAN, e-mail id along with the copy of the cheque book with the first named shareholders name printed in the top of the cheque book containing bank name, branch name, type of account, bank account number, MICR details and IFSC code in PDF or JPEG format.

On submission of the shareholders details to OTP will be received by the shareholder which needs to be entered in the link for verification. It is very important that the shareholder to submit the request later day signed.

Link info will provide the documents uploaded and will be on records documents only for shareholders. On submission of the shareholders details, an OTP will be received by the shareholder which needs to be entered in the above link for verification.

II. FOR PERMANENT EMAIL & BANK ACCOUNT MANDATE REGISTRATION FOR DEMAT SHAREHOLDERS

It is clarified that for permanent registration of e-mail address and Bank Mandate, the Members are requested to register as per the process advised by your Depository Participant (DP).

For TD Power Systems Limited
Sd/-
Bhargav Rajwani
Company Secretary

Mumbai
July 12, 2023

Place : Bangalore
Date : July 12, 2023

TATA CONSULTANCY SERVICES LIMITED

Registered Office: 9th Floor, NRI Building, Nariman Point, Mumbai 400 021, Tel: +91 22 6778 9595 Fax: +91 22 6778 9610
e-mail: investor_relations@tcs.com website: www.tcs.com CIN: L22110MH1999DLC04981

Extract of the audited consolidated interim financial results for the quarter ended June 30, 2023 (₹ crore)

	Three month period ended June 30, 2023	Year ended March 31, 2023	Three month period ended June 30, 2022
Revenue from operations	59,381	2,45,438	52,758
Profit before tax	14,989	56,907	12,773
Profit after tax	11,120	42,303	9,575
Total comprehensive income for the period	11,200	42,795	9,726
Paid up equity share capital (Face value: ₹1 per share)	366	366	366
Total reserves including non-currenting interests ¹	90,840	100,840	89,480
Earnings per equity share - Basic and diluted (₹)	30.26	115.19	25.90

¹Balance for three month period ended June 30, 2023 represents balance as per the audited consolidated balance sheet for the year ended March 31, 2023 and balance for three month period ended June 30, 2022 represents balance as per the audited consolidated balance sheet for the year ended March 31, 2022 as required by Securities and Exchange Board of India (Listing Obligations and Disclosure Requirements) Regulations, 2015.

Extract of the audited standalone interim financial results for the quarter ended June 30, 2023 (₹ crore)

	Three month period ended June 30, 2023	Year ended March 31, 2023	Three month period ended June 30, 2022
Revenue from operations	40,882	1,90,134	44,480
Profit before tax	12,932	52,560	11,460
Profit after tax	10,484	39,106	8,648
Total comprehensive income for the period	10,602	38,712	8,103

Notes:

- The audited consolidated financial results and audited standalone financial results have been reviewed by the Audit Committee and approved by the Board of Directors at its meeting held on July 12, 2023. The directors/authors have expressed an unmodified audit opinion on these results.
- The Board of Directors at its meeting held on July 12, 2023, has declared an interim dividend of ₹0.02 per equity share.
- The above is an extract of the detailed format of financial results filed with the Stock Exchanges under Regulation 33 of the Securities and Exchange Board of India (Listing Obligations and Disclosure Requirements) Regulations, 2015. The full format for three month period ended June 30, 2023 and for the year ended March 31, 2023 is available on the BSE Limited website (www.bseindia.com), the National Stock Exchange of India Limited website (www.nseindia.com) and on the Company's website (url.com).

For and on behalf of the Board of Directors
K Rithvijan
CEO and Managing Director

TD Power Systems Limited
(CIN -L31103KA1999PLC025071)

REGISTERED OFFICE & FACTORY:
27, 28 and 29, KIADB Industrial Area
Dabaspet, Nelamangala Taluk
Bengaluru Rural District
Bengaluru – 562 111 India

Tel +91 80 229 95700 / 6633 7700
Fax +91 80 7734439 / 2299 5718
Mail tdps@tdps.co.in

www.tdps.co.in

Date: May 11, 2023

The Corporate Service
Department
BSE Limited
P J Towers, Dalal Street
Mumbai – 400 001

The Listing Department
The National Stock Exchange of India Ltd.
Exchange Plaza, Bandra- Kurla Complex
Bandra (East)
Mumbai 400 051

Sirs,

Sub: Copy of Advertisement Published in Newspapers – Financial Results for the period ended March 31, 2023

With respect to the above subject, please find enclosed copies of newspapers advertisement regarding financial Results for the period ended March 31, 2023 published in following newspapers;

- a) Business Standard (English -All India Edition)
- b) Eesanje (Bangalore Edition)

Kindly take the above on record.

Yours faithfully,
For TD Power Systems Limited

Bharat Rajwani
Company Secretary

the marginal cost of funds-based lending rate (MCLR) has been 140 bps.

Fifty per cent of our loan book is MCLR-driven; 24 per cent is benchmarked to EBLR (external benchmark-linked lending rate), and the rest is linked to base rate and benchmark prime lending rate.

So, 50 per cent of our MCLR book will get repriced/ reset annually. Nearly 40-45 per cent of this book has already been repriced. In the current year, about ₹2.50 lakh crore of this loan book will be repriced.

So, we are not seeing any decrease in the net interest margin (NIM). If RBI continues to be on pause, the kind of increases in EBLR we have seen in the last year or so may not happen. EBLR may stabilise. But our MCLR book will get repriced.

How big is your corporate loan sanctions pipeline?

Your CASA (current account, savings account) declined to 35.62 per cent of total deposits as at March-end 2023 against 36.54 per cent as at March-end 2022. Will you be able to grow these deposits when fixed deposit rates are going up?

CASA deposits moved into FDs because the latter got repriced... we have already seen FD rates decreasing in March by 50-70 basis points (bps). So, we will see moderation in deposit rates.

CASA is not very rate-sensitive. It is only the service and the relationship we maintain with customers that helps in building CASA.

Though CASA ratio fell last year, in absolute terms we have been able to add ₹16,862 crore of CASA deposits in FY23. We are

Last year, this segment grew 14.94 per cent. We will either see a similar growth or more this year.

In the corporate credit segment, we are looking at growth in sectors such as hybrid annuity model or HAM (road), renewable energy, steel, textiles, chemicals, pharmaceuticals. There are 14-15 PLI (production-linked incentive) schemes from the government, and we will be part of that growth story.

THE UNITED NILGIRI TEA ESTATES COMPANY LIMITED
(A Member of the Amalgamations Group)
CIN : L01132Z1922PLC000234
Regd. Office: No 3, Savitri Sharmugam Road, Race Course, Coimbatore - 641 018. Phone : 0422-2220566
Email: headoffice@unitetea.co.in Website: unitednilgiritea.com

Pursuant to Regulation 29(1) read with Regulation 47(1)(a) of SEBI (Listing Obligations and Disclosure Requirements) Regulations, 2015, Notice is hereby given that a meeting of Board of Directors of the Company will be held on **Thursday, 18th May, 2023**, to consider and approve, inter alia, **Audited Financial Results for the year ended 31st March, 2023** and to recommend final dividend for the financial year 2022-23, if any.

The said notice may be accessed on the Company's website at unitednilgiritea.com and also on the Stock Exchange website www.nseindia.com

For THE UNITED NILGIRI TEA ESTATES COMPANY LTD.
Place: Coimbatore R.V. Sridharan
Date: 10.5.2023 Company Secretary

(a) Basic EPS (₹)	28.37	18.17	25.77	74.51	61.71
(b) Diluted EPS (₹)	28.35	18.15	25.75	74.45	61.65

Notes:

(i) The Company reports its consolidated financial results on a quarterly basis. The standalone financial results are available on the Company's website viz. www.larsentoubro.com and on the websites of BSE (www.bseindia.com) and NSE (www.nseindia.com). The specified items of the standalone financial results of the Company for the quarter and year ended March 31, 2023 are given below:

Particulars	Quarter ended			Year ended	
	March 31, 2023 [Reviewed] [Note (iv)]	December 31, 2022 [Reviewed]	March 31, 2022 [Reviewed] [Note (iv)]	March 31, 2023 [Audited]	March 31, 2022 [Audited]
a) Revenue from operations	36734.13	27785.41	37439.22	110500.98	101000.41
b) Profit before exceptional items and tax	3712.87	2306.94	3823.72	9832.70	9741.41
c) Profit before tax	3712.87	2306.94	3823.72	9832.70	10008.70
d) Net profit after tax	3002.85	1825.44	2901.15	7848.97	7879.45

(ii) The above is an extract of the detailed format of quarterly financial results filed with the Stock Exchanges. The quarterly financial results in the detailed format are available on the Company's website viz. www.larsentoubro.com and on the websites of BSE (www.bseindia.com) and NSE (www.nseindia.com).

(iii) The Board of Directors recommended a final dividend of ₹24 per equity share of face value of ₹2 each.

(iv) Figures for the quarter ended March 31, 2023 and March 31, 2022 represent the difference between audited figures for the financial year and the limited reviewed figures for the nine months period ended December 31, 2022 and December 31, 2021 respectively.

(v) Figures for the previous periods have been regrouped/reclassified to conform to the classification of the current periods.

(vi) The above results have been reviewed by the Audit Committee and approved by the Board of Directors at its meeting held on May 10, 2023.

for LARSEN & TOUBRO LIMITED

S. N. SUBRAHMANYAN
Chief Executive Officer & Managing Director

Place: Mumbai
Date: May 10, 2023

TATA TATA POWER
(Corporate Contracts Department)
The Tata Power Company Limited, 2nd Floor, Sahar Receiving Station
Sahar Airport Road, Andheri East, Mumbai-400059
(Board Line: 022-67173188) CIN: L28920MH1919PLC000567

NOTICE INVITING TENDER (NIT)

The Tata Power Company Limited invites tenders from eligible vendors for the following packages (Two Part Bidding).

1) Services for Installation of Transmission line towers and other associated works for 110 KV Transmission line project at Vashi-Waghivali creek (Package Reference CC23AA021).

For detailed NIT, please visit Tender section on website <https://www.tatapower.com>. Interested bidders to submit Tender Fee and Authorization Letter up to 1500 Hrs. Wednesday, 17th May 2023. Also, all future corrigendum's (if any), to the above tenders will be informed on Tender section on website <https://www.tatapower.com> only.

VENKY'S (INDIA) LIMITED
(CIN : L01222PN1976PLC017422)
Registered and Corporate Office: "Venkateshvara House",
S. No. 114/A/2, Pune - Sinhad Road, Pune 411 030. www.venkys.com

EXTRACT OF STATEMENT OF AUDITED FINANCIAL RESULTS FOR THE QUARTER AND YEAR ENDED 31st MARCH, 2023
(₹ in Lacs)

Sr. No.	Particulars	Quarter Ended	Year Ended	Corresponding 3 months ended in the Previous Year
		31/03/2023 (Audited) ₹	31/03/2023 (Audited) ₹	31/03/2022 (Audited) ₹
1.	Total income from operations (net)	1,04,247	4,23,369	1,22,935
2.	Net Profit for the period (before tax and exceptional items)	3,419	9,530	8,223
3.	Net Profit for the period before tax (after exceptional items)	3,419	9,530	8,223
4.	Net Profit for the period after tax (after exceptional items)	2,523	7,048	5,737
5.	Total Comprehensive Income for the period [Comprising profit for the period (after tax) and Other Comprehensive Income (after tax)]	2,284	6,809	6,095
6.	Equity Share Capital	1,409	1,409	1,409
7.	Other equity	-	1,28,452	-
8.	Earnings Per Share (of ₹ 10/- each) (*not annualised) (for continuing and discontinued operations) -			
	a) Basic:	*17.91	50.03	*40.72
	b) Diluted:	17.91	50.03	40.72

Note: The above is an extract of the detailed format of Quarterly/Annual Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Quarterly/Annual Financial Results are available on the Stock Exchange websites and also on Company's website www.venkys.com

For Venky's (India) Limited
B. Balaji Rao
Managing Director
DIN : 00013551

Place : Pune
Date : May 10, 2023

OFFICE OF THE A.C.E (P)-4
DELHI JAL BOARD: GOVT. OF N.C.T. OF DELHI
ROOM NO.31, B-BUILDING, JHANDEWALAN, NEW DELHI-110005.
Mob:- 9650094325 E-mail Id:- djbwaterbody@gmail.com

"STOP CORONA : Wear Face Mask, Follow Physical Distancing, Maintain Hand Hygiene"
PRESS NIT No. 02/WB-I/2023-24

S. No	Name of work	Estimated Contract Value (ECV)/ Amount put to tender	Earnest Money (EMD)	Tender Fee	Date of Release of tender in E-Procurement Solution & Tender ID No.	Last Date/Time of receipt of tender E-Procurement Solution
1	Creation of Lake at Okhla STP under A.C.E. (P) - 4	Rs. 10,14,37,302/-	Rs. 20,15,000/-	1500/-	03.05.2023 Tender Id 2023_DJB_240546_1	30.05.2023 At 3:00 PM

Further details in this regard can be seen at <https://govtprocurement.delhi.gov.in>.

ISSUED BY P.R.O. (WATER)
Advt. No. J.S.V. 25 (2023-24) EXECUTIVE ENGINEER (WB)-I

tdps creates value

TD Power Systems Limited
(CIN - L31103KA1999PLC025071)

www.tdps.co.in

REGISTERED OFFICE & FACTORY:
27, 28 and 29, KIADB Industrial Area, Dabaspel, Nelamangala
Taluk Bengaluru Rural District, Bengaluru - 562111 India

Tel: +91 80 229 95700 / 6633 7700
Fax: +91 80 77 34439 / 2299 5718
Mail: tdps@tdps.co.in

EXTRACT OF CONSOLIDATED AUDITED FINANCIAL RESULTS FOR THE QUARTER AND YEAR ENDED 31st MARCH 2023

(Rupees in Lakhs)

Particulars	3 Months Ended	Current Year	Previous Year Ended	Corresponding 3 Months ended in the previous year
	31.03.2023 (AUDITED)*	31.03.2023 (AUDITED)	31.03.2022 (AUDITED)	31.03.2022 (AUDITED)*
Total Income from Operations (net)	24,984.73	87,229.70	79,742.46	22,716.61
Net Profit for the period (before Tax, Exceptional and / or Extraordinary items #)	4,462.52	12,820.23	8,449.79	3,283.05
Net Profit for the period before Tax (after Exceptional and / or Extraordinary items #)	4,596.93	12,954.64	9,207.51	3,283.05
Net Profit for the period after Tax (after Exceptional and / or Extraordinary items #)	3,535.02	9,881.23	7,064.91	2,466.21
Total Comprehensive income for the period [Comprising Profit for the period (after tax) and other Comprehensive income (after tax)]	3,466.00	9,453.81	6,143.32	2,360.36
Equity Share Capital	3,120.85	3,120.85	3,110.35	3,110.35
Earnings Per Share (of Rs. 2/- each) (Refer Note No.9 of the results published)				
a) Basic	2.27	6.23	4.59	1.60
b) Diluted	2.27	6.22	4.56	1.60
Notes:				
1. Standalone details				
Net Sales / Income from Operations	22,194.57	82,148.42	71,880.55	21,437.51
Profit Before Tax	3,986.83	11,941.55	7,379.33	2,923.90
Profit After Tax	2,966.02	8,845.83	5,441.49	2,183.77
Total Comprehensive income for the period [Comprising Profit / (Loss) for the period (after tax) and other Comprehensive income (after tax)]	2,906.82	8,841.80	5,317.62	2,179.61

2. The above is an extract of the detailed format of Financial Results for quarter and year ended March 31, 2023 filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full Financial Results for quarter year ended March 31, 2023 are available on the Stock Exchange websites www.bseindia.com, www.nseindia.com & on the company's website www.tdps.co.in.

3. The results have been prepared in accordance with the Ind AS notified under the Companies (Indian Accounting Standard) Rules, 2015. The above financial results have been recommended by the Audit committee and approved by the Board of Directors at their respective meetings held on 9th May 2023.

4. # Exceptional and/or Extraordinary items adjusted in the Statement of Profit and Loss in accordance with IND AS Rules.

5. The Board of Directors have recommended a final dividend of Rs. 0.50 (Previous Year: Rs. 0.70) per equity share of Rs. 2/- each for the financial year ended 31st March 2023 subject to the approval of the shareholders in the annual general meeting of the company.

6. At the Annual general Meeting (AGM) of the members of the Company held on September 27 2022, the shareholders of the Company approved sub-division of the existing Equity Shares of the Company having face value of Rs. 10 each into 5 Equity Shares of Rs. 2 each on the date to be determined by the Board of Directors. Consequent changes to the Capital Clause of the Memorandum and Articles Of Association of the Company were also approved at the said AGM. Based on a record date set as November 1 2022, the required corporate action giving effect to the aforesaid sub division of the shares has been completed as of date. Accordingly, the Authorised & Paid up capital of the Company stands at Rs. 35,00,00,000 comprising of 17,50,00,000 Equity Shares of Rs 2/- each & Rs. 31,20,85,270 comprising of 15,60,42,635 equity shares of Rs. 2/-each respectively. As per the requirements of IND AS 33, the Earnings per share presented for all the periods in these results is after considering the said sub-division of equity shares.

For & on behalf of the Board

Place : Frankfurt
Date : 9th May 2023

Nikhil Kumar
Managing Director

ಕಾರ್ಯಕ್ರಮದ ಹೆಚ್ಚಿನ ವಿವರಗಳಿಗೆ ದಯಮಾಡಿ ಸಂಪರ್ಕಿಸಿ. ಕೆ.ಆರ್.ಪೇಟೆ, 24.05.2023

ಮುಖಭಂಗ..

ಅದರ ನಿರ್ಧಾರಕ್ಕೆ ಬದ್ಧರಾಗಿರಬೇಕು ಎಂದು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು ಸರ್ವಾನುಮತದ ತೀರ್ಮಾನವನ್ನು ಹೇಳಿದೆ.

ದೇಶದ ವಿಧಾನಸಭೆಗೆ ಜನರ ಇಚ್ಛೆಯನ್ನು ಪ್ರತಿನಿಧಿಸಲು ಕಾನೂನು ರೂಪಿಸುವ ಅಧಿಕಾರವನ್ನು ನೀಡಲಾಗಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಅಧಿಕಾರಿಗಳು ಮಂತ್ರಿಗಳಿಗೆ ವರದಿ ಮಾಡುವುದನ್ನು ನಿಲ್ಲಿಸಿದರೆ ಅಥವಾ ಅವರ ನಿರ್ದೇಶನಗಳನ್ನು ಪಾಲಿಸದಿದ್ದರೆ, ಸಾಮೂಹಿಕ ಜವಾಬ್ದಾರಿಯ ತತ್ವವು ಪರಿಣಾಮ ಬೀರುತ್ತದೆ ಎಂಬ ವಿಷಯವನ್ನು ಮುಖ್ಯ ನ್ಯಾಯಮೂರ್ತಿ ಜಿ.ಪಿ. ಚಂದ್ರಚೌಡ್ ಆದೇಶದಲ್ಲಿ ಮಂಡಿಸಿದ್ದಾರೆ.

ದೇಶದಲ್ಲಿ ಕೇಂದ್ರ ಮತ್ತು ಪ್ರತಿನಿಧಿಸುವ ಲೆಫ್ಟಿನೆಂಟ್ ಗವರ್ನರ್ ಸೇವೆಗಳ ಬಗ್ಗೆ ಚುನಾಯಿತ ಸರ್ಕಾರದ ನಿರ್ಧಾರಕ್ಕೆ ಮತ್ತು ಮಂತ್ರಿ ಮಂಡಳಿಯ ಸಹಾಯ ಮತ್ತು ಸಲಹೆಗೆ ಬದ್ಧರಾಗಿರುತ್ತಾರೆ ಎಂದು ತೀರ್ಮಾನವನ್ನು ಉಲ್ಲೇಖಿಸಲಾಗಿದೆ.

ರಾಜ್ಯಪತಿಗಳ ಆಡಳಿತಾತ್ಮಕ ಆದೇಶದ ಅಡಿಯಲ್ಲಿ ಲೆಫ್ಟಿನೆಂಟ್ ಗವರ್ನರ್ ಅಧಿಕಾರವನ್ನು ಹೊಂದಿದ್ದಾರೆ ಆದರೆ ಇದು ಇಡೀ ದೇಶದ ಸರ್ಕಾರದ ಮೇಲೆ ಆಡಳಿತವನ್ನು ನಿರ್ಧಾರಿಸಲು ಎಂದು ಅರ್ಜಿಗಳು ಸಾಧ್ಯವಿಲ್ಲ. ಇಲ್ಲದಿದ್ದರೆ ದೇಶದಲ್ಲಿ ಪ್ರತ್ಯೇಕ ಚುನಾಯಿತ ಸಂಸ್ಥೆಯನ್ನು ಹೊಂದುವ ಉದ್ದೇಶವು ನಿರರ್ಥಕವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರವು ತನ್ನ ಅಧಿಕಾರಿಗಳನ್ನು ನಿಯಂತ್ರಿಸಲು ಮತ್ತು ಅವರನ್ನು ಲೆಕ್ಕ ಹಾಕಲು ಅನುಮತಿಸದಿದ್ದರೆ, ಶಾಸಕಾಂಗ ಮತ್ತು ಸಾರ್ವಜನಿಕರ ಮೇಲಿನ ಅದರ ಜವಾಬ್ದಾರಿಯನ್ನು ದುರ್ಬಲಗೊಳಿಸಲಾಗುತ್ತದೆ. ಒಬ್ಬ ಅಧಿಕಾರಿ ಸರ್ಕಾರಕ್ಕೆ ಸೌಧಿಸದಿದ್ದರೆ, ಸಾಮೂಹಿಕ ಜವಾಬ್ದಾರಿ ದುರ್ಬಲಗೊಳ್ಳುತ್ತದೆ. ಅಧಿಕಾರಿ ಭಾವಿಸಿದರೆ ಅವರು ಚುನಾಯಿತ ಸರ್ಕಾರದಿಂದ ಪ್ರತ್ಯೇಕಿಸಲ್ಪಟ್ಟಿದ್ದಾರೆ ಎಂದು ಅವರು ಭಾವಿಸುತ್ತಾರೆ, ಅವರು ಜವಾಬ್ದಾರಿರಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.

ಅಮೆರಿಕದ ಸುಪ್ರೀಂ ಕೋರ್ಟ್ ನೀಡಿರುವ ಈ ಮಹತ್ವದ ತೀರ್ಮಾನವು ಸ್ವಾತಂತ್ರ್ಯದ ಆಡಳಿತದ ಅಡಿಯಲ್ಲಿ ಚುನಾಯಿತ ಸರ್ಕಾರದ ಅಡಿಯಲ್ಲಿ ಕರ್ತವ್ಯ ನಿರ್ವಹಿಸಬೇಕು ಎನ್ನುವುದನ್ನು ನ್ಯಾಯಾಲಯ ಒತ್ತಿ ಹೇಳಿದೆ. ಹೀಗಾಗಿ ಯಾರೊಬ್ಬರೂ ಲೂಟಿಕೋರರ ಮಾತು ಕೇಳಬಾರದು ಎಂದು ಕಿಡಿಹಾರಿದರು.

ಬಂದೋಬಸ್ತ್

ಇದೇ ರೀತಿ ದಿನದ 24 ಗಂಟೆಯೂ ಮೂರು ಪಾಳಿಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಜೊತೆಗೆ ಸಬ್ ಇನ್ಸ್‌ಪೆಕ್ಟರ್ ಗಳು, ಎಎಸ್‌ಐ, ಹೆಡ್ ಕಾನ್ಸ್‌ಟೇಬಲ್ ಇರುತ್ತಾರೆ. ಒಂದು ಮತ ಎಣಿಕಾ ಕೇಂದ್ರಕ್ಕೆ ಒಂದು ಪ್ಲಾಟ್‌ನ ಅರಸೇನಾ, ಎರಡು ಪ್ಲಾಟ್‌ನ ಕೆಎಸ್‌ಆರ್‌ಪಿ, ಎರಡು ಪ್ಲಾಟ್‌ನ ಡಿಎಆರ್ ಸಿಬ್ಬಂದಿಯನ್ನು ಸ್ಥಳೀಯ ಪೊಲೀಸರ ಜೊತೆಗೆ ನಿಯೋಜನೆ ಮಾಡಲಾಗಿದೆ. ಮತ ಎಣಿಕೆ ಅರಂಭವಾಗುವವರೆಗೂ ಮತ ಎಣಿಕಾ ಕೇಂದ್ರಗಳ ಬಳಿ ಯಾರೂ ಬರದಂತೆ ತೀವ್ರ ಕಟ್ಟಿಚ್ಚರ ವಹಿಸಲಾಗಿದೆ ಎಂದು ಅವರು ಹೇಳಿದರು.

ನಿನ್ನೆ ರಾತ್ರಿ 10.15ರವರೆಗೂ ಮತದಾನ ಪ್ರಕ್ರಿಯೆ ನಡೆಯಿತು. ರಾತ್ರಿ 11 ಗಂಟೆಗೆ ಎಲ್ಲಾ ಮತಯಂತ್ರಗಳನ್ನು ಮತ ಎಣಿಕಾ ಕೇಂದ್ರಗಳಿಗೆ ತಲುಪಿಸಿ ಬಂದೋಬಸ್ತ್ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಶಾಂತಿಯುತ ಮತದಾನ: ಕರ್ನಾಟಕ ವಿಧಾನಸಭಾ ಚುನಾವಣೆ ರಾಜ್ಯದ ಎಲ್ಲಾ 58,285 ಮತಗಟ್ಟೆಗಳಲ್ಲಿ ಬಹುತೇಕ ಶಾಂತಿಯುತವಾಗಿ ಮತದಾನ ನಡೆದಿದೆ ಎಂದು ಅಲೋಕ್ ಕುಮಾರ್ ತಿಳಿಸಿದರು. ಮತದಾನ ಪ್ರಕ್ರಿಯೆ ರಾತ್ರಿ 10.15ರವರೆಗೂ ಪುಗಿದಿದ್ದು, ಕೆಲವು ಪ್ರದೇಶಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದೇ ಸವಾಲಾಗಿತ್ತು ಎಂದು ಅವರು ಹೇಳಿದರು.

ನಾಗರಿಕರಿಗೆ ಕೃತಜ್ಞತೆ: ಶಾಂತಿಯುತ ಮತದಾನ ನಡೆಯಲು ಸಹಕಾರ ನೀಡಿದ

ಕೆ.ಆರ್.ಪೇಟೆ ಮತ ಎಣಿಕೆ ಕಾರ್ಯ ವಸಂತನಗರದಲ್ಲಿರುವ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ನೆರವೇರಲಿದೆ.

ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಯಲಹಂಕ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಮಹದೇವಪುರ, ಬೆಂಗಳೂರು ದಕ್ಷಿಣ ಹಾಗೂ ಆನೇಕಲ್ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ವಿಶಲ್ ಮಲ್ಲ ರಸ್ತೆಯಲ್ಲಿರುವ ಸೆಂಟ್ ಜೋಸೆಫ್ ಇಂಡಿಯನ್ ಹೈ ಸ್ಕೂಲ್‌ನಲ್ಲಿ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅದೇ ರೀತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ ಹಾಗೂ ಹೊಸಕೋಟೆ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ದೇವನಹಳ್ಳಿ ತಾಲೂಕಿನ ಪ್ರಸನ್ನಪಳ್ಳಿಯಲ್ಲಿರುವ ಆಕಾಶ ಇಂಟರ್‌ನ್ಯಾಶನಲ್ ಶಾಲೆಯಲ್ಲಿ ನಡೆಯಲಿದೆ ಎಂದು ಗ್ರಾಮಾಂತರ ಜಿಲ್ಲಾಧಿಕಾರಿ ಆರ್. ಲತಾ ತಿಳಿಸಿದ್ದಾರೆ.

ಸ್ವಾಂಗ್ ರೂಮ್ ಸುತ್ತ ಖಾಕಿ ಸರ್ಪಗಾವಲು

ಬೆಂಗಳೂರು, ಮೇ 11- ಬೆಂಗಳೂರು ನಗರ ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ ಐದು ಕಡೆ ಮತಯಂತ್ರಗಳನ್ನು ಇಡಲು ಸ್ವಾಂಗ್ ರೂಮ್ ನಿರ್ಮಿಸಲಾಗಿದ್ದು, ಎಲ್ಲಾ ಕೇಂದ್ರಗಳಲ್ಲೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ಡಾ. ಶರಣಪ್ಪ ತಿಳಿಸಿದರು.

ಈ ಸಂಜೆಯೊಂದಿಗೆ ಮಾತನಾಡಿದ ಅವರು, ಒಂದೊಂದು ಸ್ವಾಂಗ್ ರೂಮ್‌ಗೂ ಒಬ್ಬೊಬ್ಬರು ಎಸಿಸಿ ಉಸ್ತುವಾರಿ ಇರುತ್ತಾರೆ. ಅದೇ ರೀತಿ ದಿನದ 24 ಗಂಟೆ ಮೂರು ಪಾಳಿಯಲ್ಲೂ ಭದ್ರತೆ ಒದಗಿಸಲಾಗಿದೆ.

ಸ್ಥಳೀಯ ಪೊಲೀಸರ ಜೊತೆಗೆ ಅರಸೇನಾ ಪಡೆಗಳು ಹಾಗೂ ಸಿಎಆರ್ ಪ್ಲಾಟ್‌ನ ಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.

ಅಮೆರಿಕ ಭೇಟಿ..

ಈ ಭೇಟಿಯು ಯುನೈಟೆಡ್ ಸ್ಟೇಟ್ಸ್ ಮತ್ತು ಭಾರತದ ನಡುವಿನ ಆಳವಾದ ಮತ್ತು ನಿಕಟ ಪಾಲುದಾರಿಕೆಯನ್ನು ಮತ್ತು ಅಮೆರಿಕನ್ನರು ಮತ್ತು ಭಾರತೀಯರನ್ನು ಒಟ್ಟಿಗೆ ಜೋಡಿಸುವ ಕುಟುಂಬ ಮತ್ತು ಸ್ನೇಹ ಬಂಧಗಳನ್ನು ದೃಢೀಕರಿಸುತ್ತದೆ ಎಂದು ಶ್ಲೋಕವನ್ನು ಹೇಳಿದೆ.

ಈ ಭೇಟಿಯು ಮುಕ್ತ, ಮುಕ್ತ, ಸಮೃದ್ಧ ಮತ್ತು ಸುರಕ್ಷಿತ ಇಂಡೋ-ಪೆಸಿಫಿಕ್ ನಮ್ಮ ಎರಡು ದೇಶಗಳ ಹಂಚಿಕೆಯ ಬದ್ಧತೆಯನ್ನು ಬಲಪಡಿಸುತ್ತದೆ ಮತ್ತು ರಕ್ಷಣೆ, ಶುದ್ಧ ಇಂಧನ ಮತ್ತು ಬಾಹ್ಯಾಕಾಶ ಸೇರಿದಂತೆ ನಮ್ಮ ಕಾರ್ಯತಂತ್ರದ ತಂತ್ರಜ್ಞಾನ ಪಾಲುದಾರಿಕೆಯನ್ನು ಉನ್ನತೀಕರಿಸುವ ನಮ್ಮ ಹಂಚಿಕೆಯ ಸಂಕಲ್ಪವನ್ನು ಬಲಪಡಿಸುತ್ತದೆ ಎಂದಿದೆ.

ಈ ಭೇಟಿಯು ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯ ಪ್ರಾಮುಖ್ಯತೆಯ ಬಗ್ಗೆ ಬೆಳಕುಹಾಕಿದ್ದು, ತಂತ್ರಜ್ಞಾನ, ವ್ಯಾಪಾರ, ಕೈಗಾರಿಕೆ ಸೇರಿದಂತೆ ಪರಸ್ಪರ ಆಸಕ್ತಿಯ ವಿವಿಧ ಕ್ಷೇತ್ರಗಳಲ್ಲಿ ಬಲವಾದ ದ್ವಿಪಕ್ಷೀಯ ಸಹಕಾರವನ್ನು ಪರಿಶೀಲಿಸಲು ಈ ಭೇಟಿ ಸಹಕಾರಿಯಾಗಲಿದೆ ಎಂದು ತಿಳಿಸಿದೆ.

ಬಿಡನ್ ಆಡಳಿತವು ಮುಕ್ತ ಮತ್ತು ಮುಕ್ತ ಇಂಡೋ-ಪೆಸಿಫಿಕ್ ಗಾಗಿ ಚೀನಾದಿಂದ ಹೆಚ್ಚುತ್ತಿರುವ ಬೆದರಿಕೆಯನ್ನು ಎದುರಿಸಲು ನೀತಿಗಳು ಮತ್ತು ಉಪಕ್ರಮಗಳನ್ನು ಅಭಿವೃದ್ಧಿಪಡಿಸುತ್ತಿರುವುದರಿಂದ ಪ್ರಧಾನಿ ಮೋದಿಯವರ ಈ ಭೇಟಿಯು ಯುಎಸ್-ಭಾರತದ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ.

ಯುಎಸ್ ಮತ್ತು ಭಾರತ ಕಳೆದ ತಿಂಗಳು ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನದ ಕುರಿತು ಉಪಕ್ರಮವನ್ನು ಘೋಷಿಸಿದವು, ಜನರಲ್ ಎಲೆಕ್ಟ್ರಿಕ್ ಜೆಟ್ ಎಂಜಿನ್‌ಗಳ ಜಂಟಿ ಉತ್ಪಾದನೆ ಸೇರಿದಂತೆ ಸುಧಾರಿತ ರಕ್ಷಣಾ ಮತ್ತು ಕಂಪ್ಯೂಟಿಂಗ್ ತಂತ್ರಜ್ಞಾನವನ್ನು ಹಂಚಿಕೊಳ್ಳುವ ಯೋಜನೆ ಇದಾಗಿದೆ.

ಉಭಯ ನಾಯಕರು ಜಿ 20 ಸೇರಿದಂತೆ ಪುರಿ-ಲ್ಯಾಟರಲ್ ಮತ್ತು ಬಹುಪಕ್ಷೀಯ ವೇದಿಕೆಗಳಲ್ಲಿ ಭಾರತ-ಯುಎಸ್ ಸಹಯೋಗವನ್ನು ಬಲಪಡಿಸುವ

ರಾಜಕೀಯ ಪಕ್ಷದಿಂದ ನೀವು ಗುರುತಿಸಲು ಮಾತ್ರ ಸ್ವೀಕರಿಸುವಂತೆ ನೀಡಬೇಕು. ಸುನೀಲ್ ಪ್ರಭು ಅಥವಾ ಭರತ್ ಗೋಗವಾಲೆ ಇಬ್ಬರಲ್ಲಿ ಯಾರನ್ನು ರಾಜಕೀಯ ಪಕ್ಷ ಅಧಿಕೃತಗೊಳಿಸಿದೆ ಎಂದು ಗುರುತಿಸಲು ಸ್ವೀಕರಿಸುವಂತೆ ನೀಡಿರುತ್ತಾರೆ. ಏಕನಾಥ್ ಶಿಂದೆ ಬಣದ ಭರತ್ ಗೋಗವಾಲೆ ಅವರನ್ನು ಶಿವಸೇನಾ ಪಕ್ಷದ ವಿಪ್ ಆಗಿ ನೇಮಿಸುವ ಸ್ವೀಕರಿಸುವಂತೆ ನಿರ್ಧಾರ ಕಾನೂನುಬಾಹಿರ ಎಂದಿದೆ.

ಅದೇ ಮುಖ್ಯಮಂತ್ರಿಯಾಗಿದ್ದ ಉದ್ಧವ್ ಠಾಕ್ರೆ ಅವರು ಬಹುಮತದ ಪರಿಣಿತಿಯನ್ನು ಎದುರಿಸದೆ ರಾಜೀನಾಮೆ ನೀಡಿದ್ದರಿಂದ, ಸದನದಲ್ಲಿ ಅತಿದೊಡ್ಡ ರಾಜಕೀಯ ಪಕ್ಷವಾದ ಬಿಜೆಪಿಯನ್ನು ಸರ್ಕಾರ ರಚಿಸಲು ರಾಜ್ಯಪಾಲ ಬಿ.ಎಸ್.ಕೋಶ್ವಾರಿ ಅಹ್ಲಾನಿಸುವುದು ಸಮರ್ಪನೀಯವಾಗಿದೆ ಎಂದಿದೆ.

ಮತ್ತೊಂದು ಅಭಿಪ್ರಾಯದಲ್ಲಿ ಉದ್ಧವ್ ಠಾಕ್ರೆ ಅವರು ಸದನದ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ ಎಂಬ ತೀರ್ಮಾನಕ್ಕೆ ಬರಲು ರಾಜ್ಯಪಾಲರು ತಮ್ಮ ಮುಂದಿರುವ ವಸ್ತುನಿಷ್ಠ ಆಧಾರದ ನಿರ್ಧಾರ ತೆಗೆದುಕೊಂಡಿಲ್ಲ. ಪಕ್ಷದ ಒಳಗಿನ ವಿವಾದಗಳನ್ನು ಮುಂದಿಟ್ಟುಕೊಂಡು ನಾಯಕ ವಿಶ್ವಾಸ ಕಳೆದುಕೊಂಡಿದ್ದಾನೆ ಎಂದು ನಿರ್ಧರಿಸಲು ರಾಜ್ಯಪಾಲರಿಗೆ ಸಾಧ್ಯವಿಲ್ಲ. ಈ ಆಧಾರದ ಮೇಲೆ ಠಾಕ್ರೆ ಅವರನ್ನು ಅವರನ್ನು ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ಸೂಚಿಸಿದ್ದು ಸಮರ್ಪನೀಯವಲ್ಲ ಎಂದು ಪೀಠ ಹೇಳಿದೆ.

ರಾಜ್ಯಪಾಲರು ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಲು ಅರ್ಹರಲ್ಲ. ಕೆಲವು ಸದಸ್ಯರು ಶಿವಸೇನೆ ತೊರೆಯಲು ಬಯಸುತ್ತಾರೆ ಎಂಬ ಆಧಾರದ ಮೇಲೆ ಅವರು ರಾಜ್ಯಪಾಲರು ಕಾರ್ಯನಿರ್ವಹಿಸಿರುವುದು ಸಮರ್ಪನೀಯವಲ್ಲ. ಶಾಸಕರ ಭದ್ರತಾ ಕಾಳಜಿಗಳು ರಾಜ್ಯಪಾಲರಿಗೆ ಸಂಬಂಧಿಸಿರಲಿಲ್ಲ. ಠಾಕ್ರೆ ಬಹುಮತ ಕಳೆದುಕೊಂಡಿದ್ದಾರೆ ಎಂಬ ಪತ್ರದ ಮೇಲೆ ರಾಜ್ಯಪಾಲರು ನಿರ್ಧಾರ ತೆಗೆದುಕೊಳ್ಳಬಾರದಿತ್ತು. ಇನ್ನೊಂದು ಬಣ ಅವಿಶ್ವಾಸ ನಿರ್ಣಯ ಮಂಡಿಸಬೇಕಿತ್ತು. ಅದು ವಿಧಾನಸಭೆಯಲ್ಲಿ ಪರಿಶೀಲನೆ ಒಳಪಡಬೇಕಿತ್ತು. ಅದರ ಹೊರತು ಸರ್ಕಾರಕ್ಕೆ ವಿಶ್ವಾಸ ಕಳೆದುಕೊಂಡಿದೆ ಎಂದು ಹೇಳಲು ರಾಜ್ಯಪಾಲರ ಬಳಿ ಯಾವುದೇ ಆಧಾರಗಳು ಇಲ್ಲ ಎಂದು ಪೀಠ ಹೇಳಿದೆ.

tdps creates value

TD Power Systems Limited
(CIN -L31103KA1999PLC025071)
REGISTERED OFFICE & FACTORY:
27, 28 and 29, KIADB Industrial Area, Dabaspet, Nelamangala
Taluk Bengaluru Rural District, Bengaluru - 562111 India

www.tdps.co.in
Tel: +91 80 229 95700 / 66337700
Fax: +91 80 77 34439 / 2299 5718
Mail: tdps@tdps.co.in

ಮಾರ್ಚ್ 31, 2023ಕ್ಕೆ ಅಂತ್ಯವಾದ ತ್ರೈಮಾಸಿಕ ಮತ್ತು ವರ್ಷದ ಅವಧಿಯ ಸಾರಸತ್ಯ ಕ್ರೋಢೀಕೃತ ಪರಿಶೋಧಿತ ಅರ್ಥಿಕ ಪರಿಶೀಲನೆ

ವಿವರಗಳು	3 ತಿಂಗಳಿಗೆ ಕೊನೆಗೊಂಡ	ಪ್ರಸ್ತುತ ವರ್ಷ	ಹಿಂದಿನ ವರ್ಷಕ್ಕೆ ಕೊನೆಗೊಂಡ	ಹಿಂದಿನ ವರ್ಷಕ್ಕೆ ಕೊನೆಗೊಂಡ ಮೂರು ತಿಂಗಳುಗಳಿಗೆ ಅನುಗುಣವಾಗಿ
	31.03.2023 (ಪರಿಶೋಧಿತ)*	31.03.2023 (ಪರಿಶೋಧಿತ)	31.03.2022 (ಪರಿಶೋಧಿತ)	31.03.2022 (ಪರಿಶೋಧಿತ)*
ಕಾರ್ಯಾಚರಣೆಗಳಿಂದ ಒಟ್ಟು ಆದಾಯ (ನಿವೃತ್ತ)	24,984.73	87,229.70	79,742.46	22,716.61
ಅವಧಿಯ (ತೆರಿಗೆಯ ಮೊದಲು ಅಸಾಧಾರಣ ಮತ್ತು/ಅಥವಾ ವಿಶೇಷ ಏಜೆಂಟ್‌ಗಳ #) ನಿವೃತ್ತ ಲಾಭ	4,462.52	12,820.23	8,449.79	3,283.05
ಅವಧಿಯ ತೆರಿಗೆಯ ಮೊದಲು (ಅಸಾಧಾರಣ ಮತ್ತು/ಅಥವಾ ವಿಶೇಷ ಏಜೆಂಟ್‌ಗಳ ಸಂತರ #) ನಿವೃತ್ತ ಲಾಭ	4,596.93	12,954.64	9,207.51	3,283.05
ಅವಧಿಯ ತೆರಿಗೆಯ ಸಂತರ (ಅಸಾಧಾರಣ ಮತ್ತು/ಅಥವಾ ವಿಶೇಷ ಏಜೆಂಟ್‌ಗಳ ಸಂತರ #) ನಿವೃತ್ತ ಲಾಭ	3,535.02	9,681.23	7,064.91	2,466.21
ಒಟ್ಟಾರೆ ವ್ಯಾಪಕ ಅವಧಿಯ ಆದಾಯ [ಅವಧಿಯ ಲಾಭ (ತೆರಿಗೆಯ ಸಂತರ) ಮತ್ತು ಇತರ ವ್ಯಾಪಕ ಆದಾಯ (ತೆರಿಗೆಯ ಸಂತರ)ಗಳನ್ನು ಒಳಗೊಂಡಿರುವ]	3,466.00	9,453.81	6,143.32	2,360.36
ಈಕ್ವಿಟಿ ಷೇರು ಬಂಡವಾಳ	3,120.85	3,120.85	3,110.35	3,110.35
ಪ್ರತಿ ಷೇರಿನಗಲಿ (ಪ್ರತಿ ಷೇರಿಗೆ ರೂ.2/-) - (ಪ್ರಕಟಿಸಿದ ಪರಿಶೀಲನೆಗಳ ಟಿಪ್ಪಣಿ ಸಂಖ್ಯೆ 9ನ್ನು ನೋಡಿ)				
ಎ) ಮೂಲ	2.27	6.23	4.59	1.60
ಬಿ) ದುರ್ಬಲೀಕೃತ	2.27	6.22	4.56	1.60
ಟಿಪ್ಪಣಿಗಳು:				
1. ಪ್ರತ್ಯೇಕ ವಿವರಗಳು				
ನಿವೃತ್ತ ಮಾರಾಟ / ಕಾರ್ಯಾಚರಣೆಗಳಿಂದ ಆದಾಯ	22,194.57	82,148.42	71,880.55	21,437.51
ತೆರಿಗೆ ಮೊದಲು ಲಾಭ	3,986.83	11,941.55	7,379.33	2,923.90
ತೆರಿಗೆ ಸಂತರ ಲಾಭ	2,986.02	8,845.83	5,441.49	2,183.77
ಒಟ್ಟಾರೆ ವ್ಯಾಪಕ ಅವಧಿಯ ಆದಾಯ [ಅವಧಿಯ ಲಾಭ/(ನಷ್ಟ) (ತೆರಿಗೆಯ ಸಂತರ) ಮತ್ತು ಇತರ ವ್ಯಾಪಕ ಆದಾಯ (ತೆರಿಗೆಯ ಸಂತರ)ಗಳನ್ನು ಒಳಗೊಂಡಿರುವ]	2,906.82	8,841.80	5,317.62	2,179.61

- ಮೇಲಿನ ಸಾರಸತ್ಯ 2015ರ ಸೆಬಿಯ ನಿಯಂತ್ರಣಗಳ (ಪಟ್ಟಿ ಮಾಡುವಿಕೆ ಮತ್ತು ಇತರ ಘೋಷಣೆಗಳ ಅವಶ್ಯಕತೆಗಳು) 33ನೇ ನಿಯಂತ್ರಣದಡಿ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಫೈಲ್ ಮಾಡಿರುವ ಮಾರ್ಚ್ 31, 2023ಕ್ಕೆ ಅಂತ್ಯವಾದ ತ್ರೈಮಾಸಿಕ ಮತ್ತು ವರ್ಷದ ಅವಧಿಯ ಸಾರಸತ್ಯವಾಗಿ. ಮಾರ್ಚ್ 31, 2023ಕ್ಕೆ ಅಂತ್ಯವಾದ ತ್ರೈಮಾಸಿಕ ಮತ್ತು ವರ್ಷದ ಅವಧಿಯ ಅರ್ಥಿಕ ಪರಿಶೀಲನೆಗಳ ವಿವರವಾದ ನಮೂನೆಯ ಕಂಪನಿಯ ವೆಬ್‌ಸೈಟ್ www.tdps.co.in ಮತ್ತು ಸ್ಟಾಕ್ ಎಕ್ಸ್‌ಚೇಂಜ್‌ನ ವೆಬ್‌ಸೈಟ್‌ಗಳಾದ www.nseindia.com ಮತ್ತು www.bseindia.com ನಲ್ಲಿ ಲಭ್ಯವಿರುತ್ತದೆ.
- ಕಂಪನಿಯ ಫಲಿತಾಂಶಗಳನ್ನು (ಇಂಡಿಯನ್ ಅಕೌಂಟಿಂಗ್ ಸ್ಟ್ಯಾಂಡರ್ಡ್) ರೂಲ್ಸ್, 2015 ರ ಅಡಿಯಲ್ಲಿ ಸೂಚಿಸಲಾದ ಐಎಎಡಿ ಎಎಸ್ ಗೆ ಅನುಗುಣವಾಗಿ ತಯಾರಿಸಲ್ಪಟ್ಟಿದೆ. ಮೇಲಿನ ಹಣಕಾಸು ಪರಿಶೀಲನೆಗಳನ್ನು ಅಡಿಟ್ ಸಮಿತಿಯಿಂದ ಶಿಫಾರಸು ಮಾಡಲಾಗಿದೆ ಮತ್ತು ಮೇ 9ನೇ, 2023 ರಂದು ನಡೆದ ಸಭೆಯಲ್ಲಿ ನಿರ್ದೇಶಕರ ಮಂಡಳಿಯಿಂದ ಅನುಮೋದಿಸಲಾಗಿದೆ.
- # ಅಸಾಧಾರಣ ಮತ್ತು / ಅಥವಾ ಅಸಾಮಾನ್ಯ ಏಜೆಂಟ್‌ಗಳನ್ನು ಐಎಎಡಿ-ಎಎಸ್ ನಿಯಮಗಳಿಗೆ ಅನುಗುಣವಾಗಿ ಲಾಭ ಹೇರಿಕೆ ಮತ್ತು ನಷ್ಟಕ್ಕೆ ಸರಿಹೊಂದಿಸಲ್ಪಡುತ್ತದೆ.
- 31ನೇ ಮಾರ್ಚ್ 2023ಕ್ಕೆ ಕೊನೆಗೊಂಡ ಹಣಕಾಸು ವರ್ಷಕ್ಕೆ ನಿರ್ದೇಶಕರ ಮಂಡಳಿಯು ಅಂತಿಮ ಲಾಭಾಂಶ ರೂ. 0.50 (ಹಿಂದಿನ ವರ್ಷ: ರೂ. 0.70) ಪ್ರತಿ ಈಕ್ವಿಟಿ ಷೇರಿಗೆ ತಲಾ 2/- ರೂ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಷೇರುದಾರರ ಅನುಮೋದನೆಗೆ ಒಳಪಟ್ಟಿರುತ್ತದೆ.
- ದಿನಾಂಕ 27ನೇ ಸೆಪ್ಟೆಂಬರ್, 2022 ರಂದು ನಡೆದ, ಕಂಪನಿಯ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಈಗಿರುವ ಪ್ರತಿ ಷೇರಿಗೆ ರೂ. 10ರ ಮೌಲ್ಯವಿರುವ, ಕಂಪನಿಯ ಈಕ್ವಿಟಿ ಷೇರುಗಳನ್ನು ನಿರ್ದೇಶಕರ ಮಂಡಳಿಯು ನಿಗದಿಮಾಡಿದ ದಿನಾಂಕದಂದು ಪ್ರತಿಷೇರಿಗೆ ರೂ. 2 ಗಳ 5 ಷೇರುಗಳಾಗಿ ಕಂಪನಿಯ ಮೇವೋರಾಂಡಮ್ ಮತ್ತು ಅರ್ಜಿಗಳ ಬಂಡವಾಳ ಕಂಡಿಕ್ರಮ ಮಾರ್ಪಾಡುಗಳೂ ಸಹ ಮೇಲೆ ಹೇಳಲಾದ ಎಚ್‌ಎಂಸಿಡಿ ಅನುಮೋದಿಸಲ್ಪಟ್ಟಿರುತ್ತದೆ ದಿನಾಂಕ 1ನೇ ನವೆಂಬರ್ 2022 ಅನ್ನು ದಾಖಲಿಸಿದ್ದು ಇದನ್ನಾದರಿಸಿ, ಮೇಲ್ಕಂಡ ಷೇರುಗಳ ವಿಭಜನೆಯನ್ನು ಜಾರಿಗೊಳಿಸಲು ಅಗತ್ಯ ಕಾರ್ಪೊರೇಟ್ ಕ್ರಮಗಳನ್ನು ಸದರ ದಿನಾಂಕದಲ್ಲಿದ್ದಂತೆ ಪೂರ್ಣಗೊಳಿಸಲಾಗುತ್ತದೆ. ಇದರ ಪ್ರಕಾರ ಕಂಪನಿಯ ಅಧಿಕೃತ ಮತ್ತು ಪೂರ್ಣಪಾವತಿಯ ಬಂಡವಾಳವು ರೂ.35,00,00,000 ಗಳಷ್ಟಿದ್ದು, ಅದು ಪ್ರತಿ ಷೇರಿಗೆ ರೂ.2/- ರ ಮುಖಬೆಲೆಯ 17,50,00,000 ಈಕ್ವಿಟಿ ಷೇರುಗಳು ಹಾಗೂ ರೂ.31,20,85,270 ಗಳ 15,60,42,635 ಈಕ್ವಿಟಿ ಷೇರುಗಳನ್ನು ಅನುಕ್ರಮವಾಗಿ ಹೊಂದಿರುತ್ತದೆ. ಐಎಎಡಿ ಎಎಸ್ 33ರ ಅಗತ್ಯಗಳ ಅನುಸಾರ, ಎಲ್ಲಾ ಅವಧಿಗಳಲ್ಲಿ ಪ್ರಸ್ತುತಮಾಡಲಾದ ಪ್ರತಿ ಷೇರಿನ ಗಳಿಕೆಯನ್ನು, ಈಕ್ವಿಟಿ ಷೇರುಗಳ ವಿಭಜನೆಯ ನಂತರವೇ ಪರಿಗಣಿಸಲಾಗುತ್ತದೆ.

ಮಂಡಳಿಯ ಮತ್ತು ಅದರ ಪರಿಶೀಲನೆ
ನಿರೀಕ್ಷಿಸಿ
ವ್ಯವಸ್ಥಾಪಕ ನಿರ್ದೇಶಕರು

ಸ್ಥಳ : ಫ್ರಾಂಕ್‌ಫರ್ಟ್
ದಿನಾಂಕ : 9ನೇ ಮೇ, 2023